



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

| | | |
|-----------------------|---|-------------------|
| ಭಾಗ - ೩ Part - III | ಬೆಂಗಳೂರು, ಬುಧವಾರ, ೨೪, ಜುಲೈ, ೨೦೨೪(ಶ್ರಾವಣ, ೦೨, ಶಕವರ್ಷ, ೧೯೪೬) BENGALURU, WEDNESDAY, 24, JULY, 2024(SHRAVANA, 02, SHAKAVARSHA, 1946) | ಸಂ. ೩೫೨ No.352 |
|-----------------------|---|-------------------|

ಕರ್ನಾಟಕ ಸರ್ಕಾರ

ಸಂಖ್ಯೆ: ನಅಇ 221 ಎಂಎಲ್‌ಆರ್ 2022(e).

ಕರ್ನಾಟಕ ಸರ್ಕಾರ ಸಚಿವಾಲಯ,

ವಿಕಾಸಸೌಧ,

ಬೆಂಗಳೂರು, ದಿನಾಂಕ:24/07/2024.

ಅಧಿಸೂಚನೆ

ಕರ್ನಾಟಕ ಪೌರಸಭೆಗಳ ಕಾಯ್ದೆ 1964 ರ ಸೆಕ್ಷನ್-3, 4 ಮತ್ತು 9 ರೊಂದಿಗೆ ಓದಿಕೊಂಡಂತೆ ಸೆಕ್ಷನ್-349, 351 ಮತ್ತು 355(ಬಿ) ರಲ್ಲಿ ಅಗತ್ಯಪಡಿಸಿದಂತೆ ಕೊಡಗು ಜಿಲ್ಲೆಯ ತಾಲೂಕು ಕೇಂದ್ರವಾಗಿರುವ ಪೊನ್ನಂಪೇಟೆ ಗ್ರಾಮ ಪಂಚಾಯಿತಿಯನ್ನು 'ಪರಿವರ್ತನಾ ಪ್ರದೇಶ' ವೆಂದು ಉದ್ಘೋಷಿಸಿ, ಸದರಿ ಪರಿವರ್ತನಾ ಪ್ರದೇಶವನ್ನು 'ಪೊನ್ನಂಪೇಟೆ ಪಟ್ಟಣ ಪಂಚಾಯಿತಿ' ಯ ಪ್ರದೇಶವೆಂದು ನಿರ್ದಿಷ್ಟಪಡಿಸಲು ಪ್ರಸ್ತಾಪಿಸಿ, ಅಧಿಸೂಚನೆ ಸಂಖ್ಯೆ ನಅಇ 221 ಎಂಎಲ್‌ಆರ್ 2022, ದಿನಾಂಕ:06/03/2024 ನ್ನು ದಿನಾಂಕ 06/03/2024 ರ ಕರ್ನಾಟಕ ವಿಶೇಷ ರಾಜ್ಯ ಪತ್ರದ ಭಾಗ-3 ರ ಸಂಖ್ಯೆ:158 ರಲ್ಲಿ ಪ್ರಕಟಿಸಿ, ಅದರಿಂದ ಬಾಧಿತರಾಗಬಹುದಾದ ವ್ಯಕ್ತಿಗಳಿಂದ, ಸದರಿ ಅಧಿಸೂಚನೆಯನ್ನು ಪ್ರಕಟಿಸಿದ ದಿನಾಂಕದಿಂದ ಮೂವತ್ತು ದಿನಗಳೊಳಗಾಗಿ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿರುವುದರಿಂದ;

ಸದರಿ ರಾಜ್ಯ ಪತ್ರವನ್ನು ಪ್ರಕಟಿಸಿದ ದಿನಾಂಕದಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿರುವುದರಿಂದ;

ನಿಗದಿತ ಅವಧಿಯಲ್ಲಿ ಸ್ವೀಕೃತವಾದ ಸಲಹೆಯನ್ನು ಪರಿಗಣಿಸಿರುವುದರಿಂದ;

ಕರ್ನಾಟಕ ಪೌರಸಭೆಗಳ ಕಾಯ್ದೆ 1964 ರ ಸೆಕ್ಷನ್-3, 4 ಮತ್ತು 9 ರೊಂದಿಗೆ ಓದಿಕೊಂಡಂತೆ ಸೆಕ್ಷನ್-349, 351 ಮತ್ತು 355 ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಘನತೆವೆತ್ತ ರಾಜ್ಯಪಾಲರು ಈ ಕೆಳಗಿನವುಗಳನ್ನು ಗಮನಿಸಿ, 'ಅನುಸೂಚಿ-ಎ' ಮತ್ತು 'ಅನುಸೂಚಿ-ಬಿ'ಯಲ್ಲಿ ನಿರ್ದಿಷ್ಟಪಡಿಸಲಾದ ಪರಿಮಿತಿಯುಳ್ಳ ಕೊಡಗು ಜಿಲ್ಲೆಯ ತಾಲೂಕು ಕೇಂದ್ರವಾಗಿರುವ ಪೊನ್ನಂಪೇಟೆ ಗ್ರಾಮ ಪಂಚಾಯಿತಿಯನ್ನು 'ಪರಿವರ್ತನಾ ಪ್ರದೇಶ' ವೆಂದು ಉದ್ಘೋಷಿಸಿ, ಸದರಿ ಪರಿವರ್ತನಾ ಪ್ರದೇಶವನ್ನು 'ಪೊನ್ನಂಪೇಟೆ ಪಟ್ಟಣ ಪಂಚಾಯಿತಿ' ಯ ಪ್ರದೇಶವೆಂದು ಪದನಾಮೀಕರಿಸಿ ಈ ಮೂಲಕ ಉದ್ಘೋಷಿಸಿರುತ್ತಾರೆ-

1. ಅಂಥ ಪ್ರದೇಶದ ಜನಸಂಖ್ಯೆ ಹತ್ತು ಸಾವಿರಕ್ಕಿಂತ ಕಡಿಮೆಯಿಲ್ಲದ ಮತ್ತು ಇಪ್ಪತ್ತು ಸಾವಿರಕ್ಕಿಂತ ಹೆಚ್ಚಿಲ್ಲದ ಹೊರತು;
2. ಅಂಥ ಪ್ರದೇಶದಲ್ಲಿನ ಜನಸಂಖ್ಯೆಯ ಸಾಂದ್ರತೆಯು ಒಂದು ಚದರ ಕಿಲೋಮೀಟರ್ ಪ್ರದೇಶಕ್ಕೆ ನಾಲ್ಕುನೂರು ನಿವಾಸಿಗಳಿಗಿಂತ ಕಡಿಮೆಯಿಲ್ಲದ ಹೊರತು;
3. ಕೃಷಿಯೇತರ ಚಟುವಟಿಕೆಗಳಲ್ಲಿನ ಉದ್ಯೋಗದ ಶೇಕಡಾವಾರು ಒಟ್ಟು ಉದ್ಯೋಗದ ಶೇಕಡ ಐವತ್ತಕ್ಕಿಂತ ಕಡಿಮೆಯಿಲ್ಲದ ಹೊರತು;

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ
ಮತ್ತು ಅವರ ಹೆಸರಿನಲ್ಲಿ,

(ಟಿ ಮಂಜುನಾಥ)

ಸರ್ಕಾರದ ಅಧೀನ ಕಾರ್ಯದರ್ಶಿ,
ನಗರಾಭಿವೃದ್ಧಿ ಇಲಾಖೆ (ಎಂಎ-1&3)

ಕಡತ ಸಂಖ್ಯೆ:ನಅಇ 221 ಎಂಎಲ್ಆರ್ 2022(e).

ಶೆಡ್ಯೂಲ್-ಎ

| ಜಿಲ್ಲೆ | ಮೇಲ್ವರ್ಗೀಕರಿಸಿರುವ ಸ್ಥಳೀಯ ಸಂಸ್ಥೆ | ಸೇರ್ಪಡೆಗೊಳಿಸಿರುವ ಪ್ರದೇಶಗಳು | ಒಟ್ಟು ಪ್ರದೇಶ (ಚ.ಕಿ.ಮೀ.) |
|--------------|---------------------------------|---|-------------------------|
| ಕೊಡಗು ಜಿಲ್ಲೆ | ಪೊನ್ನಂಪೇಟೆ ಗ್ರಾಮ ಪಂಚಾಯಿತಿ | ಪೊನ್ನಂಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯು: 1. ಭಾಗಶಃ ಅರುವತ್ತೊಕ್ಕಲು ಗ್ರಾಮ (ಅರುವತ್ತೊಕ್ಕಲುವಿಗೆ ಸೇರಿದ ನೆಹರೂ ಕಾಲೋನಿ) 2. ಭಾಗಶಃ ಹಳ್ಳಿಗಟ್ಟು ಗ್ರಾಮ: (ಹಳ್ಳಿಗಟ್ಟುವಿಗೆ ಸೇರಿದ ಗಣಪತಿನಗರ, ಶಾಂತಿನಗರ, ಮೈತ್ರಿ ಲೇಔಟ್, ಎಂಜಿ ನಗರ, ನಿಸರ್ಗನಗರ) 3. ಭಾಗಶಃ ಮತ್ತೂರು ಗ್ರಾಮ: (ಜನತಾಕಾಲೋನಿ, ದತ್ತಾಕರುಂಬಯ್ಯ ಬಡಾವಣೆ, ತ್ಯಾಗರಾಜ ರಸ್ತೆ, ಶಿವಕಾಲೋನಿ, ದೇಚಮ್ಮ ಬಡಾವಣೆ, ಕಾಮತ್ ಬಡಾವಣೆ, ಕಾವೇರಿ ನಗರ) 4. ಭಾಗಶಃ ಹುದೂರು ಗ್ರಾಮ: (ಕೃಷ್ಣನಗರ, ಕಾಟ್ರಕೊಲ್ಲಿ) 5. ಭಾಗಶಃ ಮುಗುಟಗೇರಿ ಗ್ರಾಮ: (ಕಲ್ಲುಕೋರೆ ತಣ್ಣಿಕೋಡ್, ಭಗವತಿನಗರ, ಪೊನ್ನಪ್ಪ ಲೇಔಟ್, ವಿಜಯನಗರ) ಬಲ್ಯಮಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯು: ಕಾನೂರು ರಸ್ತೆ ಕಾಲೋನಿ, ಮಾವಿಳ್ಳೆತೋಡು ಸೇತುವೆ, ಕಾವೇರಮ್ಮ ಬಡಾವಣೆ ಮತ್ತು ಇತರ ಬಡಾವಣೆಗಳನ್ನು ಒಳಗೊಂಡಂತೆ ಸಂಪೂರ್ಣ ಮುಗುಟಗೇರಿ ಗ್ರಾಮ. | 11.34 ಚ.ಕಿ.ಮೀ. |

ಪೆಡ್ಲೋಲ್-ಬಿ

ಉತ್ತರ: ಪೊನ್ನಂಪೇಟೆ ಗ್ರಾಮ ಪಂಚಾಯಿತಿಯ ಉತ್ತರ ದಿಕ್ಕಿನ ಗಡಿಯ ಸರಹದ್ದು ಅರುತೊಕ್ಕಲು ಗ್ರಾಮದ ಸ.ನಂ.139 ರಿಂದ ಪ್ರಾರಂಭಗೊಂಡು ಪೂರ್ವಾಭಿಮುಖವಾಗಿ ಸಾಗಿ ಸ.ನಂ.138/1, 142/6, 144/2, 171/5, 171/3, 174/10, 163/2 ರಿಂದ ಮುಂದುವರಿದು, ಸ.ನಂ.163/1 ರ ಕಡಂಗವನ್ನು ಒಳಗೊಂಡಂತೆ ಮತ್ತೂರು ಗ್ರಾಮದ ಸ.ನಂ.1/10 ರಿಂದ ಬಾಳಾಜಿ ಗ್ರಾಮದ ಗಡಿಯ ಮೂಲಕ ಹಾದು ಸ.ನಂ.1/1, 1/3, 1/4, 1/5, 1/6 ರ ಪ್ರದೇಶಗಳನ್ನು ಒಳಗೊಂಡು ಮತ್ತೂರು ಗ್ರಾಮದ ಸ.ನಂ.1/2 ರ ಪ್ರದೇಶದಲ್ಲಿ ಅಂತ್ಯಗೊಳ್ಳುತ್ತದೆ.

ಪೂರ್ವ: ಪೊನ್ನಂಪೇಟೆ ಗ್ರಾಮ ಪಂಚಾಯಿತಿಯ ಪೂರ್ವ ದಿಕ್ಕಿನ ಗಡಿಯ ಸರಹದ್ದು ಮತ್ತೂರು ಗ್ರಾಮದ ಭಾಗಶಃ ಪ್ರದೇಶ ಸ.ನಂ.1/2 ರಿಂದ ಪ್ರಾರಂಭಗೊಂಡು ಬಾಳಾಜಿ ಗ್ರಾಮದ ಗಡಿ ಮೂಲಕ ದಕ್ಷಿಣಾಭಿಮುಖವಾಗಿ ಚಲಿಸಿ ಸ.ನಂ.3/4, 3/1, 5/3, 5/10, 5/8, 5/5, 5/2, 5/11, 5/3, 5/7, 5/4, 9/1, 9/2, 10/12, 10/13, 10/14, 10/2, 10/8, 10/3, 68/1, 64, 58, 91/4, 91/1, 92/4, 53, 46/2, 48/1, 44/3, 44/1, 47 ರ ಪ್ರದೇಶಗಳ ಮೂಲಕ ಮತ್ತೂರು ಸ.ನಂ.127 ರಲ್ಲಿನ ತೋಡಿನಲ್ಲಿ ಅಂತ್ಯಗೊಂಡು ಮುಗುಟಗೇರಿ ಗ್ರಾಮದ ಸ.ನಂ.9 ರಿಂದ ದಕ್ಷಿಣಾಭಿಮುಖವಾಗಿ ಸಾಗುತ್ತಾ ಸ.ನಂ.24, 50, 51 ರ ತೋಡಿನ ಮೂಲಕ ಹಾದು ಮುಗುಟಗೇರಿ ಗ್ರಾಮದ ಸ.ನಂ.62, 63, 54, 56, 57/1 ರ ಮೂಲಕ ಕಾನೂರು ಗ್ರಾಮದ ಗಡಿ ಪ್ರದೇಶವನ್ನು ಒಳಗೊಂಡು ಮತ್ತೂರು ಗ್ರಾಮದ ಸ.ನಂ.79, 80, 99 ರ ಮೂಲಕ ಸಾಗಿ ಮುಗುಟಗೇರಿ ಗ್ರಾಮದ ಸ.ನಂ.100 ರಲ್ಲಿ ಅಂತ್ಯಗೊಳ್ಳುತ್ತದೆ.

ದಕ್ಷಿಣ: ಪೊನ್ನಂಪೇಟೆ ಗ್ರಾಮ ಪಂಚಾಯಿತಿಯ ದಕ್ಷಿಣ ದಿಕ್ಕಿನ ಗಡಿಯ ಸರಹದ್ದು ಮುಗುಟಗೇರಿ ಗ್ರಾಮದ ಗಡಿಯನ್ನೊಳಗೊಂಡ ಪ್ರದೇಶ ಸ.ನಂ.100 ರಿಂದ ಪ್ರಾರಂಭವಾಗಿ ಪಶ್ಚಿಮಾಭಿಮುಖವಾಗಿ ಸಾಗುತ್ತಾ ಸ.ನಂ.105/2 ರಲ್ಲಿನ ತೋಡಿನ ಮೂಲಕ ಹಾಯ್ದು, ಸ.ನಂ.106, 107 ರಲ್ಲಿನ ತೋಡು ಸ.ನಂ.109, 144/1, 145 ರಲ್ಲಿನ ಹುದಿಕೇರಿ ಗ್ರಾಮದ ಭಾಗಶಃ ಪ್ರದೇಶವನ್ನು ಒಳಗೊಂಡು ಸ.ನಂ.146/2 ರಲ್ಲಿ ಅಂತ್ಯಗೊಳ್ಳುತ್ತದೆ.

ಪಶ್ಚಿಮ: ಪೊನ್ನಂಪೇಟೆ ಗ್ರಾಮ ಪಂಚಾಯಿತಿಯ ಪಶ್ಚಿಮ ದಿಕ್ಕಿನ ಗಡಿಯ ಸರಹದ್ದು ಅರುವತ್ತೊಕ್ಕಲು ಗ್ರಾಮದ ವಾಯವ್ಯ ದಿಕ್ಕಿನ ಪ್ರದೇಶದ ಸ.ನಂ.139 ರಿಂದ ಪ್ರಾರಂಭಗೊಂಡು ದಕ್ಷಿಣಾಭಿಮುಖವಾಗಿ ಚಲಿಸುತ್ತಾ ಸ.ನಂ.131, 132/4, 133, 134/4, 134/2, 134/5, 134/15 ರ ಮೂಲಕ ಸಾಗಿ ಹಳ್ಳಿಗಟ್ಟು ಗ್ರಾಮದ ಸ.ನಂ.14, 41, 39/1, 38, 67, 37, 66, 84, 95, 100, 99, 133 ರ ಪ್ರದೇಶಗಳನ್ನು ಒಳಗೊಂಡು ಅಂತ್ಯಗೊಳ್ಳುತ್ತದೆ. ನಂತರ ಹುದೂರು ಗ್ರಾಮದ ಸ.ನಂ.8/3, 8/2, 8/1, 20/1, 21/3 ರ ಪ್ರದೇಶಗಳನ್ನು ಒಳಗೊಂಡು ಸ.ನಂ.30/3 ರ ತೋಡಿನ ಮೂಲಕ ಹಾಯ್ದು ಸ.ನಂ.30/10, 30/1, 35, 36/50, 36/13, 36/11 ರ ಮೂಲಕ ಸಾಗಿ ಮುಗುಟಗೇರಿ ಗ್ರಾಮದ ಸ.ನಂ.15/1, 128 ರ ತೋಡು, 35/2, 129 ರಲ್ಲಿನ ರಾಜ್ಯ ಹೆದ್ದಾರಿ ಮಾರ್ಗದ ಪ್ರದೇಶವನ್ನು ಒಳಗೊಂಡು ಸ.ನಂ.130/1, 131, 187 ರ ತೋಡು ಮತ್ತು ಹುದಿಕೇರಿ ಗ್ರಾಮದ ಗಡಿಗೆ ಹೊಂದಿಕೊಂಡಿರುವ ಸ.ನಂ.146/1, 146/2 ರಲ್ಲಿ ಅಂತ್ಯಗೊಳ್ಳುತ್ತದೆ.

(ಟಿ ಮಂಜುನಾಥ)

ಸರ್ಕಾರದ ಅಧೀನ ಕಾರ್ಯದರ್ಶಿ
ನಗರಾಭಿವೃದ್ಧಿ ಇಲಾಖೆ (ಎಂಎ-1&3)

GOVERNMENT OF KARNATAKA**No.UDD 221 MLR 2022(e)**

Karnataka Government Secretariat,
Vikassoudha,
Bangalore, **dated 24/07/2024.**

NOTIFICATION

Whereas the Notification of declaring the Grama Panchayat Area of Ponnampete which is a Taluka Head Quarter of Kodagu District as a Transitional area as mentioned in the Schedule “A” along with boundaries mentioned in Schedule “B” and further to specify as Town Panchayat Area of Ponnampete was published as required by Section-3, 4, 9, 349, 351 and 355 of the Karnataka Municipalities Act, 1964, vide Government Notification No:UDD 221 MLR 2022, dated 06/03/2024 by providing thirty days time and was published in part-III, No.158, Karnataka Gazette Extraordinary, dated 06/03/2024 inviting objections/suggestions from all persons likely to be affected thereby on or before thirty days from the date of publication of the Notification.

And whereas the Notification was made available to the public on the day of publication;

And whereas one suggestion received within the stipulated period was considered;

Now, therefore, in exercise of the powers conferred by Section-3, 4, 9, 349, 351 and 355 of the Karnataka Municipalities Act, 1964 the Hon’ble Governor, hereby notify the Grama Panchayat Area of Ponnampete which is a Taluka Head Quarter of Kodagu District as a Transitional area as mentioned in Schedule-A along with the boundaries mentioned in Schedule-B and further specifying such area to be the “Town Panchayat Area of Ponnampete” having regard to:

- i. The population of such area is not less than ten thousand and not more than Twenty thousand;
- ii. The density of population in such area is not less than four hundred inhabitants to one square kilometer of area;
- iii. The percentage of employment in non-agricultural activities is not less than fifty per cent of the total employment;

By Order and in the name of the
Governor of Karnataka,
(T Manjunath)
Under Secretary to Government,
Urban Development Department (MA-1&3)

No. UDD 221MLR 2022(e)

Schedule - A

| District | Local Body upgraded | Places included | Total area (Sq. K.Mtrs) |
|-----------------|----------------------------|---|--------------------------|
| Kodagu District | Ponnampete Grama Panchayat | <p><u>Of Ponnampete Grama Panchayat:</u></p> <p>1. Partial area of Aruvathokkalu village (Nehru Colony)</p> <p>2. Partial area of Halligattu village (Ganapathinagar, Shanthinagar, Mythri layout, MG Nagar, Nisarga Nagar)</p> <p>3. Partial area of Matthuru village (Janata Colony, Dattakarumbaiah Colony, Thyagaraj Road, Shiv Colony, Dechamma Colony, Kamat Colony, Kaveri Nagar)</p> <p>4. Partial area of Hudooru village (Krishna Nagar, Katrakolli)</p> <p>5. Partial area of Mugutageri village (Kallukore Thannikod, Bhagavathi Nagar, Ponnappa Layout, Vijay Nagar)</p> <p><u>Of Balyamanduru Grama Panchayat:</u></p> <p>Complete Mugutageri Village including Kanooru Road Colony, Maapillethodu Bridge, Kaveramma Colony and all other Colonies.</p> | 11.34 Sq. K.Mtrs |

SCHEDULE-B

North: The proposed northern boundary of Ponnampet Grama Panchayat starts at Survey No.139 of Aruvathokkalu Village. While moving towards east the boundary passes through Survey No.138/1, 142/6, 144/2, 171/5, 171/3, 174/10, 163/2 and passes through a Kadanga at Survey Number 163/1 and moves further down including areas adjoin to the boundary of Balaji Village at Survey Number.1/10, 1/1, 1/3, 1/4, 1/5, 1/6 and ends at the area of Survey Number 1/2 of Mathuru village.

East: The proposed Eastern boundary of Ponnampet Gram Panchayat starts at partial area at survey number 1/2 of Mathuru village. Moving southwards along the village boundary of Balaji Village it passes through Survey Numbers 3/4, 3/1, 5/3, 5/10, 5/8, 5/5, 5/2,5/11, 5/3, 5/7, 5/4, 9/1, 9/2, 10/12, 10/13, 10/14, 10/2, 10/8, 10/3, 68/1, 64, 58,

91/4, 91/1, 92/4, 53, 46/2, 48/1, 44/3, 44/1, 47 of Mathuru village and ends at a stream at survey Number 127 of Mugutageri Village. Further the proposed boundary moving towards south from the Survey Number 9 of Mugutageri Village passes through areas of Survey Numbers 62, 63, 54, 56 and 57/1 while adjoining borders of Kanooru village at Survey numbers 79, 80 and 99 ends at Survey Number 100 of Mugutageri village.

South: The proposed Southern boundary of Ponnampet Gram Panchayat starts at Survey Number 100 of Mugutageri village at South east. Further it moves towards west through a stream at Survey Number 105/2 of Mugutageri village, and survey number 106, 107, 109, 144/1, 145- Bordering Hudikeri Village to end at survey number 146/2 of Mugutageri village.

West: The proposed western boundary of Pornnampet Gram Panchayat begins at Survey Number 139 of Aruvathokkalu village at North West direction. Further it moves towards down south via survey numbers 131, 132/4, 133, 134/4, 134/2, 134/5, 134/15 to end Halligattu village while covering areas of survey Numbers 14, 41, 39/1, 38, 67, 37, 66, 84, 95, 100, 99, 133 of Halligattu village. Further the proposed boundary continues from survey Numbers of 8/3, 8/2, 8/1, 20/1 and 21/3 of Hudooru Village and passes through a stream at survey number 30/3 and further continues through Survey Numbers 30/10, 30/1, 35, 36/50, 36/13, 36/11 to move towards Survey Numbers 15/1, 35/2, 129 including a stream at survey number 128. The boundary further cuts across State Highway at 35/2 and 129 and ends at 146/2 of Mugutageri village while passing through a stream at survey number 187 and areas of survey number 130/1, 131, 146/1 which are adjacent to borders of Hudikeri Village.

(T Manjunath)

Under Secretary to Government,
Urban Development Department (MA-1&3)